

logi

L. Click to  
<https://bit.ly/2H>

Meeting I

logi

Published by  
G.M.Krishnamurthy  
(KB - 2400)

Published by  
Sapna Book House (P) Ltd.,  
R.O. #11, 3rd Main Road,  
Gandhinagar, Bengaluru- 560 009  
Ph: 080-40114455

ISBN : 978-93-86631-94-7

First Edition : 2017

Pages : 64

Book Size : 1-8th Demi  
Paper Used : 18.6 kg (70 gsm) N.S. Maplitho

Copyright © Macaw Books, 2012

Licensor :

Sweet Cherry Publishing Limited, 2015  
Unit E, Vulcan Business Complex,  
Vulcan Road,  
Leicester, LE5 3EB,  
United Kingdom

Licensee :

Sapna Book House (P) Ltd., India 2015

All rights reserved. No part of this publication may be reproduced or utilized in any form or by any means, electronic or mechanical, including photocopying, recording, or using any information storage and retrieval system, without prior permission in writing from the publisher.



## ಎಲ್ಲಾ ಪೇಕ್ಕಿಯರ ಕವಿತೆ

ಎಲ್ಲಾ ಭಾಷೆಯಲ್ಲಿ ಅತ್ಯಂತ ಶೈಕ್ಷಣಿಕ ಬರಹಗಾರ ಎನಿಸಬಹುದ  
ವಿಲಿಯಂ ಪೇಕ್ಕಿಯರ ಎಂಬೀನಿಯನ ವಾರ್ಡಿನ್‌ಎಸ್‌ಲಿಯವ  
ಸ್ಪ್ರೋಟ್‌ಎಂ‌-ಎನ್‌-ಇವನ್‌ನಲ್ಲಿ (ಸುಮಾರು 1564ರ ಏಪ್ರಿಲ್ 23ರಂದು)  
ಹುಟ್ಟಿದೆ. ಹಾನಾ ಮತ್ತು ಮೇರಿ ಪೇಕ್ಕಿಯರ ದಂಪತಿಗಳ ಎಂಬು ಮಣಿಗಳಲ್ಲಿ  
ಇವನು ಮೂರನೆಯವನು.

ಪೇಕ್ಕಿಯರ ರವಿ, ರಂಗಭೂಮಿಗೆ ನಾಟಕಗಳನ್ನು ಬರದವನು ಮತ್ತು  
ನಾಟಕಗಾರ. ಆವನನ್ನು ಎಂಬೀನಿಯನ ರಾಷ್ಟ್ರಕವಿ ಎಂದೂ 'ಉವನನ ರವಿ'  
ಎಂದೂ ಕರಿಯುತ್ತಾರೆ. ಆವನು 38 ನಾಟಕಗಳನ್ನು, 154 ಸುನಿತಗಳನ್ನು,  
ಎರಡು ದೀರ್ಘ ವೃತ್ತಾಂತ ಕವನಗಳನ್ನು ಬರದವೆಂದು ಹೇಳುತ್ತಾರೆ.  
ಪೇಕ್ಕಿಯರ ನಾಟಕಗಳನ್ನು ಜಗತ್ತಿನಲ್ಲಿ ಬಳಕೆಯಲ್ಲಿಯದೆ ಸ್ವತಿಯಿಂದು  
ಭಾಷೆಗೂ ಅನುವಾದ ಮಾಡಿದ್ದಾರೆ. ಜಗತ್ತಿನ ಪೇರಾಫ್ರೇ ನಾಟಕಗಾರನ  
ನಾಟಕಗಳಿಗಂತ ಇವನ ನಾಟಕಗಳು ಹಷ್ಟು ಅಭಿನಯಿಸಬಹುದು.



ಪ್ರಾಸ್ತೇರೋ : ಇವನು ನಾಟಕದ ಮುಖ್ಯ ಪಾತ್ರವಾಗಿದ್ದಾನೆ.  
ಇವನ ಸಹೋದರನು ಇವನ ವಿರುದ್ಧ ಒಳಂಬಿ ಮಾಡಿ  
ಇವನನ್ನು ಅಧಿಕಾರಿಂದ ಕೆಳಗೆಸುವವರಿಗೆ ಇವನು  
ಮಿಲಾನೋನ ದ್ವಾರ್ಶ ಆಗಿದ್ದೆ. ಇವನು ಒಂದು ದ್ವೀಪದಲ್ಲಿ  
ಹನ್ನರದು ವರ್ವಾಗಳನ್ನು ಕಳೆದಿದ್ದಾನೆ.



ಮಿಲಾಂಡ : ಇವರು ಪ್ರಾಸ್ತೇರೊನ ಮಗಳು. ಇವರು  
ಕರುಣಾಮಯಿ, ತಂದೆಯಲ್ಲಿ ಸಿಂಹಯುಳ್ಳವಳಾಗಿದ್ದು  
ವಿವೇಚನೆಯಲ್ಲಿ ವರಾಗಿರುತ್ತಿದ್ದಾನೆ.

*Prasanna*      *Miland*

logi

ಭರತಾಂಶ : ಇವನು  
ನೇವಲ್‌ನ ದೇಹದಲ್ಲಿ ಮಾರ್ಗ  
ಇವನು ಚೆಲುವಲ ಹಾಂ  
ಮಾರಂಡಳಣ್ಣ ನೋಡಿದಾಗಲ್ಲ  
ಆರ್ಯ ಪ್ರೇಮದಲ್ಲ  
ಸೃಷ್ಟಿದ್ವಿದ್ವಿ. ಆರ್ಥಿಂತ  
ಇವನೂ ಮುಗ್ರ್ಯಾಗಿದ್ವಿ.



ಉರ್ಯಾಲ : ಇವನು ಮೂನ್‌ಮಾತಿತ ಶ್ರೀಯಾಗಿದ್ವಿ  
ಆಮೂರ್ತಿ ತೀಕೆನಾಗಿದ್ವಿನ ಇವನು ಕಿರೀದಾಯಾಗಿದ್ವಿ  
ಆರ್ಥ ಶ್ರೀಯುಳ್ಳವಾಗಿದ್ವಿನ. ವ್ಯಾಸರೂ ಆವಿಂದ  
ರೇಳದ್ವಿಲ್ಲವನ್ನು ಮಾಡಿಕೊಂಡ್ವಿ.



Innocent


Harmontian

### ಪಂಚಾಂಶ

ಮಾರಣಾರ್ಥ ಅಂದು ವ್ಯಾಸರೂ ಇವನು ಸಂಸ್ಕಾರದ  
ಯಾಂತ್ರಿಕ ಸಂಸ್ಕಾರದ ಪರಾಮಾರ್ಥ ಆದನ ಸಮಾರ್ಥರ  
ಧೂಂಪೀಠಿನಿಯನಿಗೆ ಮುಕ್ತಿಬ್ರಹ್ಮದ್ವಿ. ವ್ಯಾಸರೂ ಆದನ ಪ್ರಾಣರ್ಹ  
ಸಂಸಾರ ಜೀವಿಸುತ್ತಿದ್ವಿ. ಆದನ ಸಮಾರ್ಥರ ಧೂಂಪೀಠಿನಿಯನಿಗೆನ್ನಿ  
ಆದನ ಘಾಣ ವಿಕ್ಷ್ಯಾಸವನ್ನು ಗಳ್ಳಿಕೊಂಡಿದ್ವಿ.



logi



ಆದರ ಆಂತೋನಿಯೊ ಸ್ಕೃತ  
ಧ್ವನಿ ಆಗಲು ಇಷ್ಟಾಪ್ಯಾಡ್ಯ.  
ಆವನು ಅವನ ಸಹೋದರನ  
ಸಾಮಿಗ ಒಳಬಂಧು ಹೂಡಿದ್ದು.  
ಘ್ರಾಸ್ತರನ ಕತ್ತುವಾಗಿದ್ದು ಹಾಗೂ  
ನೇಪಲ್ಲಾನ ದೂರಯಾಗಿದ್ದು  
ಅಲೋನ್ವಾನ ಸಹಾಯ ಪಡೆದು  
ಆಂತೋನಿಯೊ ಸ್ಕೃತ ಏನು  
ಇಷ್ಟಾಪ್ಯಾಡ್ಯನೋ ಆದನ್ನು  
ಗಳಿಕೊಂಡಿದ್ದು. ಆವರು  
ಘ್ರಾಸ್ತರನನ್ನು ಕಡಲಿಗೆ  
ಕರೆದುಕೊಂಡು ಹೋದರು ಮತ್ತು  
ಭಾವಿಯಿಂದ ತುಂಬಾ ದೂರ  
ಸಾಗಿದ ಮೇಲೆ ಆವರು ಆವನನ್ನು  
ಪುಟ್ಟ ದೂಣಿಯಲ್ಲಿ ಬಲವಂತವಾಗಿ  
ಹಾರಿಸಿದರು. ಈ ದೂಣಿಗೆ  
ಕಟ್ಟಿತಂಡ (ಹಡಗಿನ ಹಾಯಿ  
ಅಥವಾ ದೂಲಗಳನ್ನು ಜೋಡಿಸಲು  
ಬಳಸುವ ಹಗ್ಗು), ಪಟ್ಟಂಭ  
ಅಥವಾ ನೊಕಾಪಟ್ಟ ಇರಲಿಲ್ಲ.

logi

ಅವರು ಅವನ ಜತಯಲ್ಲಿ ಚಿಕ್ಕ ಮಗಳು ಮಿರಾಂಡ  
 (ಅವರಿಗನ್ನು ಮೂರು ವರ್ಷ ವಯಸ್ಸಾಗಿರಲಿಲ್) ಇನ್ನು  
 ದೋಷಯಲ್ಲಿ ಕೂರಿಸಿದರು ಮತ್ತು ಕಡಲಲ್ಲಿ ತೇಲಿಸಿ ಅವರನ್ನು  
 ಅವರ ವಿಧಿಗೊಳ್ಳಿಸಿಬಿಟ್ಟರು. ಹೀಗೆ ವಿಶ್ವಾಸಫಾತಕ ರೀತಿಯಲ್ಲಿ  
 ಝ್ಯಾಂಟೊನಿಯೊ ಮಿಲಾನೋನ ಡ್ಯೂಕ್ ಸಂಸ್ಥಾನವನ್ನು  
 ಆಕ್ರಮಿಸಿಕೊಂಡಿದ್ದೆ.


ಆದರೆ ಅಸ್ಕಾನಿಕರಲ್ಲಿಬ್ಬನಾಗಿದ್ದ ಲಾಡ್‌ಗಾನಾಜೆರೊ ಅವನ  
 ನ್ಯಾಯಿಬದ್ದ ಯಜಮಾನನಾಗಿದ್ದ ಪ್ರಾಸ್ತೇರಣ ಮೇಲೆ ನಿಷ್ಯೆಯನ್ನು  
 ಐಟ್ಯೂನ್‌ಮೊಂಡಿದ್ದೆ.

10

ಅವನು ಗುಟ್ಟಿನಲ್ಲಿ ಸ್ನೇಹ ಶುದ್ಧ ತಾಜಾ ನೀರನ್ನು,  
 ಆಹಾರ-ಪಾನೀಯಗಳನ್ನು ಮತ್ತು ವಸ್ತುಗಳನ್ನು ದೋಷಯಲ್ಲಿರಿಸಿದ್ದೆ.  
 ಜತಯಲ್ಲಿ ಪ್ರಾಸ್ತೇರೊ ಎಲ್ಲಕ್ಕೂ ಹೊಬ್ಬಾಗಿ ಬೆಲೆ ಕಟ್ಟಿದ್ದ - ಕೆಲವು  
 ಅಮೂಲ್ಯ ವಸ್ತುಗಳನ್ನು ಕೂಡಾ ಇರಿಸಿದ್ದೆ. ಅನೇಕ ದಿನಗಳ ಕಾಲ  
 ಕಡಲಲ್ಲಿ ಬಿರುಗಾಳಿಯಿಂದ ಕೂಡಿದ್ದ ವಾತಾವರಣದಲ್ಲಿ ಪ್ರಯಾಣ  
 ಮಾಡಿದ ತರುವಾಯ ದೋಷಯೊ ಕಡೆಯಲ್ಲಿ ಒಂದು ದ್ವೀಪವನ್ನು  
 ತಲ್ಲಿತು. ಪ್ರಾಸ್ತೇರೊ ಮತ್ತು ಅವನ ಚಿಕ್ಕ ಮಗಳು ಸುರಕ್ಷಿತವಾಗಿ  
 ಆಲ್ಲಿ ನೆಲಕ್ಕಿಳಿದರು.

11 logi






ಈ ಕ್ಷೀರವ ಪಾರಿಹಾಕದಲ್ಲ  
ಬಂಧಿಸಲಬ್ಬತ್ತು, ಅನೇಕ ಪಾರಾಗಳ ಕಾಲ  
ಅದು ಮಾತ್ರ ಮಾಟಗಾಡಿ ಸೇರಿಸಿದ್ದಾಗ್ನಿ  
ಅಸಾಧಾರಣ ಆಲೋಚಿಕ ರಕ್ತೀಂಖಳಿಗಳನ್ನು,  
ಆರೆ ಎಲ್ಲ ಒಳ್ಳಿಯ ಆಮೃತಕ್ಕ  
ಚೀತನಗಳನ್ನು ಮರಗಳ ಕಾಂಡಗಳಲ್ಲಿ  
ಬಂಧಿಸಿಕ್ಕಿದ್ದಳು. ಹಾಸ್ಯರೊ ದದಗಳ  
ಮೇಲೆ ಕಾಲಿಡುಪುದಕ್ಕೂ ಸ್ವಲ್ಪ ಕಾಲದ  
ಮುಂಚೆ ಈ ಮಾಟಗಾಡಿ ತೇರಿ  
ಹೋಗಿದ್ದಳು. ಆದರೆ ಚೀತನಗಳು,  
ಅವರಲ್ಲಿ ಪ್ರಮುಖನಾಗಿದ್ದ ವಿಯರು  
ಇನ್ನೂ ಬಂಧನಕ್ಕೆ ಒಳಗಾಗಿದ್ದರು.

ಆಗ ಹಾಸ್ಯರೊ ಶೈಫ್ಲಿ  
ಮಂತ್ರವಾದಿಯಾಗಿದ್ದ. ಅವನ  
ಸಹೋದರ ಮಿಲಾನೆನ  
ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾಗಿ  
ಹಾಸ್ಯರೊ ಆನೇಕ ವರ್ಣಗಳ ಕಾಲ  
ಮಂತ್ರ ವಿದ್ಯೆಯ ಅಧ್ಯಯನಕ್ಕೆ ತಣ್ಣನ್ನು  
ತಾನು ಆರ್ಥಿಕಿಕೊಂಡಿದ್ದು.

logi



ಅವನು ಮಂತ್ರ ವಿದ್ಯೆಯನ್ನು ಪ್ರಯೋಗಿಸಿ ಬಂಧಿಸಲಬ್ಬಿದ್ದ  
ಚೀತನಗಳನ್ನು ವಿಮೋಚನೆರೂಳಿಸಿದ. ಆದರೂ ಅವನು ತನು  
ಹೇಳಿದಂತೆ ಕೇಳುವ ರೀತಿಯಲ್ಲಿ ಇಟ್ಟುಕೊಂಡಿದ್ದ. ತನ್ನ  
ಅಪ್ರಾಣಿಯನ್ನು ಪಾಲಿಸುತ್ತಿರುವವರೆಗೂ ಪ್ರಾಸ್ತೇರೂ ಅವನು  
ಕರುಹೆಯಿಂದ ನೋಡಿಕೊಳ್ಳುತ್ತಿದ್ದ ಮತ್ತು ಅವಗಳ ಮೇಲೆ  
ಬುದ್ಧಿಪಂತಿಕೆಯಿಂದ ಅಧಿಕಾರವನ್ನು ಚಲಾಯಿಸುತ್ತಿದ್ದ.

liberate

(14)

ಅಶ್ವಂಧು ಜೀವಿಯಿದ್ದ ಅದನ್ನು ಕರಣವಾಗಿ  
ನೋಡಿಕೊಳ್ಳುವ ಅವಕ್ಕತೆಯಿದೆಯೆಂದು ಪ್ರಾಸ್ತೇರೂ ಭಾವಿಸಿದ್ದ  
ಆದು ಯಾವುದೆಂದರೆ ದುಷ್ಪ ಮಾಟಗಾತಿಯ ಮಗ ಕೃಂಬಾನ್



logi



ಅವನು ಭೀಕರವಾಗಿದ್ದು, ಕುರಾಪಗೊಂಡಿದ್ದ  
ವೆದಂಭೂತವಾಗಿದ್ದು, ದುರಾಹಾರಿಯಾಗಿದ್ದು ಹೂರ ಸ್ವಭಾವ  
ಹೊಂದಿದ್ದು. ಕೃಂಬಾನಾಗಿ ಶ್ವಸ್ಯರೂಪ ಮಾತಾಮುಖದನ್ನು  
ಕಲಿಸಿದ್ದು. ಆದರೆ ಅವನು ಯಾವುದೇ ಒಳತನ್ನು ಆಧಿಕಾ  
ಷಣಯ್ಯಕ್ರಮಾಗಿಯಾವಧಿಸ್ತು ಕರೆತುಹೊಳ್ಳಲು ಇಷ್ಟಪಡುತ್ತಿರಲ್ಲ.  
ಆದ್ದರಿಂದ ಅವನನ್ನು ಕಟ್ಟಿಗೆಯನ್ನು ತೆಗೆದುಹೊಂಡುಬರುವುದು  
ಮತ್ತು ಕಷ್ಟಪಡುವ ಇತರ ಎಲ್ಲ ಕೆಲಸಗಳನ್ನು ಮಾಡುವ  
ಗುಲಾಮನಂತೆ ನೇಮಿಸಲಾಗಿತ್ತು.


16




ಕೃಂಬಾನ್ ಈ ಎಲ್ಲ ನೇಮಾಕಾರ್ಗಳನ್ನು ಮಾಡುವಂತೆ  
ನಿಬಂಧ ಪಡಿಸುವ ಜವಾಬುದ್ಧಾರಿಯನ್ನು ವಿರುದ್ಧಾರಿಗೆ  
ನೀಡಲಾಗಿತ್ತು. ಶೃಂಖಲೆಗೂ ಲವಲವಿಕೆಯ್ಯಾ ಚರಿಯೂರಾವಿಗೆ  
ಮಂಡಾಟ ಆಡುವ ಸ್ವಭಾವವಿರಲಿಲ್ಲ. ಆದರೆ ಅವನು  
ಕೃಂಬಾನಾನನ್ನು ಒತ್ತುಂಬಂಗೆಗೆ ಗುರಿಷಿದ್ದಿಂಥಿ ಸಂಕೇತವ  
ಪಡುತ್ತಿದ್ದು.

17

ಬ್ರಹ್ಮ



logi





ಎಲ್ಲ ಶರ್ತ ಕಾರಿಯಾಗಿರುವ ಜೀತನಗರು, ಬೆಳ್ಳಿಯ ಮತ್ತು  
ಬ್ಯಾಕ್ಸೆಪ್ಸಾರ್ಡ್‌ನ ತನ್ನ ಇಚ್ಛೆಗೆ ತಕ್ಷಣ ನಡೆದುಕೊಳ್ಳುವಂತಹ  
ವಾಸ್ತವಿಕ್ಯಾನ ಮಾಡಿಕೊಂಡಿದ್ದು. ಅವರು ಇನ್ನು ಒಳಗೊಂಡು  
ಉಂಟಾಗಿರುವ ಮತ್ತು ಅಲೋಗಳನ್ನು ತನ್ನ  
ಹಾತುಗಳಿಗೆ ಕೊಂಡಿದ್ದು.


ಮಾಂಡ ಹೆಲುವಯಾಗಿರುವ ಮತ್ತು ಚಂದದ  
ಯುವತಿಯಾಗಿ ಹೇಳಿದರು.


ಒಂದು ದಿನ ಏನಾಯಿತೆಂದರೆ ಅಲೋನ್‌ನ್ನು ಮತ್ತು ಆಂಟೊನಿಯ್‌ನ್ನು  
ಅಲೋನ್‌ನ್ನು ಸಹೋದರ ಸೆಬಾಸ್ಟಿಯನ್‌ ಮತ್ತು ಅಲೋನ್‌ನ್ನು ಮಗ  
ಘಡಿನಾಂಡ್‌ನ ಜಡೆಯಲ್ಲಿ ಮತ್ತು ಲಾಡ್‌ ಗಾನ್‌ಜೆಲ್‌ನ್ನು  
ಸಮೀಕ್ಷೆ ಕಡಲಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರ ನೌಕೆಯು  
ವಾಸ್ತವೀಕಾರ ದ್ವಿಪದ ಹತ್ತಿರಕ್ಕೆ ಬಂತು. ಇದನ್ನು ಕಂಡ ವಾಸ್ತವೀಕಾರ  
ಜೀತನಗರ್ಗೆ ಭೇಕರ ಬಿರುಗಾಳಿಯನ್ನು ಎಬ್ಬಿಸುವಂತೆ ಅವನೇ  
ಮಾಡಿದ.

ಒಂದು ಮಾತ್ರಾನ್ವಯ ರೋಮಾನೀಸದಿಂದ  
ಆಧುನಿಕತ್ವಾಗ್ರಹಿ ಪ್ರಸ್ತರೀ ಆವನ ಮಗರಿಗೆ ಆಲೋಚ  
ನಾಯಕ ಮೇಲೆ ಅತ್ಯಾದ್ಯಾದ್ಯಾ ದೊಡ್ಡ ನೊಕ್ಕಿಯನ್ನು ಮೇಲಿಂಬಿದನ್ನು  
ಅದರಲ್ಲಿ ಕರ್ಮಾಂಶ ಎಂದು ಮಾನವ ಜೀವಿಗಳು ತುಂಬಿದ್ದುರ  
ಂಂದು ತೀಳಿದರು. ಆವರ ಬಗ್ಗೆ ದುಷ್ಪಿಷ್ಟ ಮಿರಾಂದ ಆವಣ  
ತಂದೆಗೆ ಆವನ ಮಾತ್ರಾನ್ವಯ ಕ್ರಿಯೆಯನ್ನು ನಿಶ್ಚಯಿಸಂತ  
ಪ್ರಾರ್ಥಿಸಿದರು.










ಆರ್ಥ 'ಅವನು ಸುರಕ್ಷತವಾಗಿದ್ದಾನೆ' ಎಂದು ಏರಿಯಲ್ಲಿ  
ಹೇಳಿದನು. ದ್ವಿಪದ ಒಂದು ಮೂರೀಯಲ್ಲಿ ಅವನ ತಂದೆ  
ಮುಖುಗಮೋಗರಬಹುದೆಂದು ಭಾವಿಸಿ ತಂದೆಯನ್ನು  
ಕಳಿದುಕೊಂಡಿದ್ದಾಗೆ ದೂರವಾದುತ್ತು ಕಣತಿದ್ದಾನೆ. ಎಂದು  
ಹೇಳಿದನು.

ದೂರ ಮತ್ತು ನನ್ನ ಸಹಾಯದರ ವಲ್ಲಿದ್ದಾರೆ? ಎಂದು  
ವ್ಯಾಸ್ತರೂ ಪ್ರಶ್ನಿಸಿದ.



'ಫಡಿನಾಂದ್ರನನ್ನ ಮಹಿತ್ತ ನಾನು  
ಅವನನ್ನ ಬಿಟ್ಟು ಹೊರಟ್' ಎಂದು  
ವಂಯಲ್ ಶತ್ರುಗೆ ಹೊಡ್ಡಿ. 'ನೀಕಿಯಲ್ಲಿದ್ದ  
ಯಾರೂ ಈದುಹೋಗಿಲ್ಲ, ಅದರ  
ಪ್ರತಿಯೊಬ್ಬನೂ ತಾನು ಮಾತ್ರ  
ಉಳಿದುಕೊಂಡಿರುವುದಾಗಿ ಹಾವಿಷಾಯ್ದೆ.  
ಹಡಗು ಬಂದರಿನಲ್ಲಿ ಸುರಕ್ಷಿತವಾಗಿದೆ.'

'ವಂಯಲ್, ಹೀಳ್ಜಿ ಕಲಸ  
ಮಾಡಿರುವೆ. ಆದರೆ ಇನ್ನನ್ನು  
ಮಾಡಬೇಕಾಗಿರುವ ಹಚ್ಚುವ ಕಲಸವಿದೆ'  
ಎಂದು ಪ್ರಾಸ್ತರೊ ಹೇಳಿದೆ. 'ಆಗ ಯುವ  
ರಾಜಕುಮಾರನನ್ನು ಇಲ್ಲಿಗೆ ಕರೆದುಕೊಂಡು  
ಬಾ. ನನ್ನ ಮಗಳು ಅವನನ್ನು  
ನೋಡಬೇಕು.'


'ಹಚ್ಚಿನ ಕಲಸವೇ?' ಎಂದು ವರಿಯಲ್  
ಉದ್ದಾರ ಎತ್ತಿದೆ. 'ಯಜಮಾನನೇ ನಿನೆನು  
ನನಗೆ ಸ್ತುತಂತ್ರ ಪೆಸ್ಸು ನೀಡುವುದಾಗಿ  
ಮಾತು ಹೊಟ್ಟಿರುವೆ ಎಂದು ನಿನಗೆ  
ನನಪುಮಾಡಿಕೊಡಬೇಕಾಗಿದೆ.'

'ಎಲ್ಲವೂ ನನ್ನ ನನಪಲ್ಲಿದೆ' ಎಂದು  
ಪ್ರಾಸ್ತರೊ ಹೇಳಿದ.

ಆದರೆ ನಿನ್ನನ್ನು ನಾನು ಯಾವ ಬಗೆಯ ಚಿಕ್ಕ ಹಂಡಿಯಿಂದ  
ಮಿಮೋಳಣಿಗೊಳಿಸಿದ ಎಂಬುದನ್ನು ನೀನು ನನಹಿಸಿಕೊಳ್ಳುತ್ತಲ್ಲ  
ಎಂದು ಕಾಣುತ್ತದೆ. ದುವ್ವ ಮಾಟಗಾತಿ ಸೃಷ್ಟಿರಾಕ್ಷಿ, ಒಂದು  
ಮರದಲ್ಲಿ ಹೀಗಿ ಬಂಧಿಸಿಟ್ಟಿದ್ದಳು ಎಂಬುದನ್ನು ನೀನು  
ಮರಿತಿರುವೇಯಾ? ಎಂದು ವ್ರಾಸ್ತೇರೂ ಪ್ರಶ್ನಿಸಿದ.

‘ಶ್ರೀಯ ಯಜಮಾನನೇ ನಿನ್ನನ್ನು ಕ್ಷಮಿಸಿ ಎಂದು ಏರಿಯಲ್ಲ<sup>೫</sup>  
ಕೃತಪ್ರಾಣನಂತೆ ಕಾರ್ಯಿಕೊಂಡದ್ದೆಂಬುಗಿ ನಾಚಿಕೊಳ್ಳುತ್ತ ಬೇಡಿಮಾಂಡ.  
‘ನಾನು ನಿಮ್ಮ ಅದೇಶಗಳಿಗೆ ತಲೆ ಬಾಗುತ್ತೇನೆ.’

logi




(34)

logi  
(35)


ಕಳಿದು ಹೋಗಿದ್ದ ಆವನ  
ತಂದೆಯ ಸುದ್ದಿ ಬೇಗನೇ  
ರಾಜಕುಮಾರನನ್ನು ಬಡಿದೆಬ್ಬಿತು  
ಮತ್ತು ವರಿಯಲ್ಲಾನ ದನಿಯನ್ನು  
ಅನುಸರಿಸುವಂತೆ ವೈರೇಖಿತು.  
ಒಂದು ದೊಡ್ಡ ಮರದ ನೆರಳಲ್ಲಿ  
ಕೂತಿದ್ದ ಪ್ರಾಸ್ತರೋ ಮತ್ತು  
ಮಿರಾಂಡಳನ ಬಳಿಗೆ ಆವನನ್ನು ಆ  
ದನಿ ಕರೆದುಕೊಂಡು ಹೋಗಿತ್ತು.

ತರುವಾಯ ಪ್ರಾಸ್ತರೋ  
ಅಪೇಕ್ಷಿಸಿದಂತೆ ಎಲ್ಲವೂ ನಡೆಯಿತು.  
ಮಿರಾಂಡ ನೆನಪಿಗೆ ತಂದು  
ಕೊಂಡಂತೆ ಆವಳ ತಂದೆಯನ್ನು  
ಬಿಟ್ಟಂತೆ ಬೇರೆ ಯಾವನೇ  
ಮಾನವನನ್ನು ಆವಳು ಅಲ್ಲಿಯವರಿಗೆ  
ಕಂಡಿರಲಿಲ್ಲ.






ಮಿರಾಂಡ ಯೋವನದ ಮರುಭಿನ್ನಲ್ಲಿದ್ದ ರಾಜಕುಮಾರನನ್ನು  
ಆಕಯ ಕಣ್ಣಗಳಲ್ಲಿ ಆಚ್ಚರಿಯನ್ನು ತುಂಬಿಕೊಂಡು ಮತ್ತು  
ಹೃದಯದಲ್ಲಿ ಪ್ರೇಮವನ್ನು ತುಂಬಿಕೊಂಡು ಸೋಡಿದಳು.  
ಅ ನಿರ್ಜನ ಸ್ಥಳದಲ್ಲಿ ಅಂತಹ ಚೆಲುವಾದ ಕ್ಷಯನ್ನು ಕಂಡ  
ಫಡಿನಾಂಡ್ ವಿಚ್ಕ್ರಿ ಹಾಡನ್ನು ಕೇಳಿದ ತರುವಾಯ ತಾನು  
ಮೋಹಗೊಳಿಸುವಂತಹ ನಾಡಿನಲ್ಲಿ ಇರುವುದಾಗಿಯೂ  
ಮತ್ತು ಮಿರಾಂಡ ಅದರ ದೇವತೆಯಾಗಿದ್ದಾಗಿಯೂ  
ಭಾವಿಸಿದ.




logi



ಉದರ ಪ್ರಸ್ತರೆ ಮಂತ್ರದಂಡವನ್ನು  
ಕಡುಸಿದ ಮತ್ತು ಘಡಿನಾಂಡೆಗಳನ್ನು  
ಆರೆ ಸ್ವಧರಣೆ ಬಿಗಿಯಾಗಿ ಬಂಡಿಸಿದ.  
ಇದಂದೆ ಘಡಿನಾಂಡೆ ಕರ್ಮಿಗೆ  
ವಿಗ್ರಹದಂತೆ ನಿಶ್ಚಲನಾಗಿ ಸಿಂಹಪಟ್ಟಣೆ.  
ಭಂಬಿಪಟ್ಟಣೆ ಮಿರಾಂಡೆ, ಯಾವೆ  
ರಾಜಕುಮಾರನ ಮೇಲೆ ದಯ  
ತೊರೀಸಬೇಕೆಂದು ಅವರ ತಂದೆಯನ್ನು  
ಮ್ರಾಧ್ರಿಸಿದಳು. ಉದರ ಪ್ರಸ್ತರೆನಿ  
ಹಾಗೆಮಾಡಲು ನಿರಾಕರಿಸಿದ ಮತ್ತು  
ಘಡಿನಾಂಡೆನಿಗೆ ಆವನ  
ಕರುಕೋಣಯವರಿಗೆ ಹಂಬಾಲಿಸುವಂತೆ  
ಮಾಡಿದ. ಅಲ್ಲಿ ರಾಜಕುಮಾರನಿಂದ  
ಮರದ ದೊಡ್ಡ ತುಂಡುಗಳನ್ನು ಒಯ್ಯುವ  
ಮತ್ತು ಆವನ್ನು ವೇರಿಸುವ ಕ್ಷೇತ್ರವಾಗಿದ್ದ  
ಕೆಲಸ ಮಾಡಿಸಿದ. ಘಡಿನಾಂಡೆ  
ಅಳ್ಳಿಯಿಂದ ಅಳ್ಳಿಯನ್ನು ಮಾರಿಸಿದ.

logi






ಇಲ್ಲಿರು ಇಗರಿತ ನಾನ್ಯಾದು ಬಾಗಿದ್ದ್ದು ಅಂತಹಿನಿಯೆ  
ಮತ್ತು ಸಾಮಾನ್ಯಯನ್ನು ಮಾಡಿಕೊಂಡಿರ ಅವರು ಅಂತಹಿನಿಯನ್ನು  
ಕೊಟ್ಟು ಒಳಗಂಡು ನಾನ್ಯಾದ್ದ್ದು, ಅಂತಹಿನಿಯ  
ಅಂತಹಿನಿಗಳ್ಯಾದು ಉಟ್ಟಿ, ಅಲ್ಲಿನ್ನೀಡನ ಸಾಮಾನ್ಯ,  
ಸಂಜಾಸಂದ ಮೇಲೆ ಸಾಮಾನ್ಯಯನ್ನು ಲಾತ್ತುಹಾಡಿಹಂತಾಗ  
ಕೊಟ್ಟುಕೊಂಡು ಆವರು ಘಾವಿಸ್ತ್ತಿರು.

ಈ ಯಾವು ಹಂತಹಿನಿನ್ನು ಆವರ ಬರಿ ಮತ್ತು ಗಳಿ  
ನೀಡಿಯಿದ್ದ್ಯಾಗ ಸಾಮಾನ್ಯಹಿನಿಯು ಆವರು ಸಂಕ್ರಿಸಿಸ್ತ್ಯಾಗು, ಆವರ  
ಮಂಯಲ್ ಸಮಯಕ್ಕಿಂತಿ ಸಂಜಾಗಿ ಆವನ್ನು ಲಾಭಿಸಿದ್ದು.


ಮಂಯಲ್ ಆವರ ಎಂದು ಉಜ್ಜಾಂಪಿಗಳನ್ನು  
ಹಂಗಾತ್ತಿಸಿದ್ದ್ಯಾಗು. ಆವನ್ನು ಆವರ ಮುಂದೆ ಯಂತರವಾಗಿದ್ದು  
ಬೋಧನ ಕೂಡಿದ್ದ್ನು ವಿಷಣುಸಿದ್ದು. ತಲುಪಾಯು ಆವರ  
ಮುಂದೆ ಹಾಡ್ (ಹಂಗಿನ ಮುಚಿ, ಒಡಲು ಪರಿಪೂರ್ಣ  
ಪೂರ್ಣಮಾಸರುಗಳನ್ನುಳ್ಳಿದ್ದುಂಂತಹ ರಾಸ್ತು)ಯ ರಾವಿದ್ದ್ರಿ ಆವರ  
ಕಿನ್ನು ಅರಂಭಿಸುವಷ್ಟುರ್ದಿ ಕಾರಣಕ್ಕಿಂತಾಗಿ.




ಹಳ್ಳಿಯಾಟ ಮಾಯವಾಗಿತ್ತು. ನಂತರ ಅವರು ಅತಿಯಾಗಿ ಚಿಣ್ಣು ಬೆಳುವ ರೀತಿಯಲ್ಲಿ ಹಾಚಿ ಅವರೊಂದಿಗೆ ಮಾಡಿತ್ತು.  
ಮ್ರಾಸ್ತ್ರೋನಸ್ಸು ಅವನ ದ್ವಾರ್ಶ ವ್ಯಾಂತದಿಂದ ಹೂರಗೊಂಡಿ  
ಅವನನ್ನು ಹಾಗೂ ಅವನ ಕಸುಗೊಸಾಗಿದ್ದ ಹೆನ್ನು ಮಗಳನ್ನು  
ಕಡಲಲ್ಲಿ ಮುಳುಗಿ ಸಾಯಲಿ ಎಂದು ಬಿಟ್ಟು ಹೋಗಿದ್ದ ಅವರ  
ಕ್ರಿರ್ಯಾವನ್ನು ಅವರಿಗೆ ನೆನ್ನಷ್ಟುಮಾಡಿಕೊಟ್ಟಿತ್ತು. ಈ

ನೇವಲ್ಲೋನ್ ದೊರೆ ಮತ್ತು  
ಆಂಡೆಲೊನ್ ಮ್ರಾಸ್ತ್ರೋನಿಗೆ ಮಾಡಿದ್ದ  
ಉನ್ನಾಯಕ್ಕೆ ಪರಾತ್ಮಾಪ ಪಟ್ಟಿಯಾರು.  
ಏಂಬೀರ್ ಅವನ ಯಜಮಾನನಿಗೆ ಅವರ  
ವರಿಯಾಪ ಮ್ರಾಮಾನೆಕವಾದದ್ದೆಂದು  
ತಿಳಿದ್ದು.

‘ಏಂಬೀರ್, ಹಾಗಿದ್ದರೆ ಅವರನ್ನು ಇಲ್ಲಿಗೆ  
ಕರೆದುಕೊಂಡು ಬಾ’ ಎಂದು ಮ್ರಾಸ್ತ್ರೋ ಹೇಳಿದೆ.



logi



logi




ಅಲೋನ್ನಿ ಮತ್ತು ಅವನ ಮಗ ಪರಸ್ಪರ ಎದುರುಗೊಳ್ಳುತ್ತ  
ತಂಬಾ ಸಂತೋಷಪಟ್ಟರು. ಏಕೆಂದರೆ ಅವರಿಭೂರಲ್ಲಿ ಒಬ್ಬರು  
ಇನ್ನೊಬ್ಬರ ಬಗೆ ಚಂತಿಸುತ್ತ ಅವರು ಬಿರುಗಾಳಿಯಲ್ಲಿ  
ಮುಳುಗಿಹೋಗಿದ್ದರೆಂದು ಭಾವಿಸಿದ್ದರು.

ಅವನ ಮಗ ವಿಸ್ತೃಯ ಪಟ್ಟ ೧೯ತಿಯಲ್ಲಿ ತರುಣೆ  
ಮಿರಾಂಡಳ ಲಾವಣ್ಯ ಮತ್ತು ಸೌಂದರ್ಯದಿಂದ ನೇವರ್‌ನ ದೂರ  
ಒಮ್ಮುಂಟಿಗೆ ನಿಚ್ಚಿರಾಗಿದ್ದು. ‘ಆ ತರುಣ ಯಾರು?’ ಎಂದು  
ಅವನು ಪ್ರಶ್ನಿಸಿದ. ನಮ್ಮೆಲ್ಲರನ್ನೂ ಒಟ್ಟಿಗೂಡಿಸಿದ ದೇವತೆ  
ಇವರಾಗಿರುವಂತೆ ಕಾಣಿಸುತ್ತದೆ ಎಂದು ಅವನು ಹೇಳಿದ.

'ಆದರ ಆಗತ್ಯಮಿಲ್ಲ' ಎಂದು ಪ್ರಾಸ್ತರೊ ಹೇಳಿದ. 'ನಾವು ನಮ್ಮೆ ಒಂದಿನ ವಿಚಾರಗಳನ್ನು ನೆನಪಿಸಿಕೊಳ್ಳಬೇಕಾಗಿಲ್ಲ ಏಂದರೆ ಆವು ಸುಖಿದಲ್ಲಿ ಕೊನೆಯಾಗಿವೆ.' ಆವನು ಆವನ ಸಹೋದರನನ್ನು ಅಶ್ವಿಕೊಳ್ಳುತ್ತ ಶ್ರಮ ನೀಡಿರುವುದಾಗಿ ಆವನಿಗೆ ಭರವಸೆ ಕೊಟ್ಟಿ.

ತರುವಾಯ ಪ್ರಾಸ್ತರೊ ಆವರ ಹಡಗು ಬಂದರಿನಲ್ಲಿ ಸುರಕ್ಷಿತವಾಗಿದೆಯೆಂದೂ ನಾವಿಕರಲ್ಲರೂ ಹಡಗಿನಲ್ಲಿದ್ದಾರೆಂದೂ ಮತ್ತು ಆವನು ಮತ್ತು ಆವನ ಮಗಳು ಮಾರನೇ ದಿನ ಚೆಳಗ್ಗ ಮನೆಗೆ ಮೊರಡಲು ಆವರ ಜತೆ ನೇರುವುದಾಗಿ ತಿಳಿಸಿದ.


ಇಷ್ಟರಲ್ಲಿ 'ಆವನು ಹೇಳಿದ, ನಾವು ನಾವುಷಯಿದಂತು ಆಕಾರವಾನಿಯಾಗಿನನ್ನು ಸೇವಿಸಿ ಆಸುದುಹಾದಿ. ನೀವು ನಾವನು ನಾವನಿಗೆ ಆ ಬಂಡಧು ದೃಷ್ಟಿ ಬಂದ ದಿನದಿಂದಲೂ ನಡೆದ ನಾನ್ನ ಜೀವನದ ಕಥೆಯನ್ನು ಹೇಳುವೆನು.'



ತರುವಾಯ ಪ್ರಸ್ತರೂ ಕೃಲಿಬಾನನನ್ನು ಕರಡು  
ಯಾವುದೋ ಆಹಾರವನ್ನು ತಯಾರಿಸುವಂತೆ ಮತ್ತು  
ಗುಹೆಯನ್ನು ಅಣಮಾಡುವಂತೆ ತಳಿಸಿದ.

ಈ ಕುರಳಿ ರಾಕ್ಷಸನ ಅನಾಗಿರಿಕ ಚಹರೆ ಮತ್ತು  
ನಯನಾಜೂಕಿಲ್ಲದ ಸ್ವರೂಪವನ್ನು ಕಂಡು ಎಲ್ಲರೂ ಆಶ್ಚರ್ಯ  
ಪಟ್ಟಿದ್ದರು. ಪ್ರಾಸ್ತರೋನ ಆರೇಶಕ್ಕಾಗಿ ಕಾದಿದ್ದ ಏಕಮಾತ್ರ ನೇವಕ  
ಅವನಾಗಿದ್ದ.

ಎಲ್ಲರೂ ಸುಖಿದಲ್ಲಿ ಕೊನೆಯಾಗಿತ್ತು. ಮಾರನೇ ದನ ಆವರು  
ನೇವಲ್ಲಿಗೆ ಕಡಲಲ್ಲಿ ಪ್ರಯಾಣ ಹೊರಿಟಿರು. ಆದ್ದಿನ  
ಫೆಡಿನಾಂಡ್ ಮತ್ತು ಮಿರಾಂಡ ಮದುವೆಯಾಗಿದ್ದರು.  
ವರಿಯಲ್ಲ ಆವರುಗಳಿಗೆ ಪ್ರತಾಂತ ಕಡಲ ಅಲೆಗಳನ್ನು ಮತ್ತು  
ಕುಭಿಸೂಚಕ ಮಂದಮಾರುತವನ್ನು ದಯವಾರಿಸಿದ್ದು.





ಇದರಿಂದಾಗಿ ಆವನು ಎಲ್ಲಿ ಇವ್ಯವಹಿತಾನ್ಮೋ ಅಲ್ಲಿ  
ಅಲೇಹಾಡಬಹುದಾಗಿತ್ತು ಮತ್ತು ನಿರಾತಂಕವಾಗಿ ಆವನ ಮಧ್ಯರ  
ಹಾಡನ್ನು ಹಾಡಬಹುದಾಗಿತ್ತು.

ಎಲ್ಲಿ ಜೀನುನೊಣ ಹೀರಿಕೊಳ್ಳುತ್ತದೆಯೋ ಅಲ್ಲಿ ನಾನು  
ಹೀರಿಕೊಳ್ಳುತ್ತನೇ :

ಹಸುವಿನ ಪಟ್ಟಿಯ ಗಂಟೆಯಲ್ಲಿ ನಾನು ಮಲಗುತ್ತೇನೆ ;  
ಯಾವಾಗ ಗೂಬೆಗಳು ಕಿರುಚುತ್ತದೆಯೋ ಅಲ್ಲಿ ನಾನು  
ಮಲಗುತ್ತೇನೆ.

ಬಾವಲಿಯ ಬೆನ್ನೆ ಮೇಲೆ ನಾನು ಹಾರುತ್ತೇನೆ  
ಬೇಸಗೆಯ ತರುವಾಯ ಉಲ್ಲಾಸವಾಗಿ  
ಉಲ್ಲಾಸವಾಗಿ, ಉಲ್ಲಾಸವಾಗಿ, ನಾನು ಈಗ ಜೀವಿಸಲೆ,  
ಪುಷ್ಟರಾಶಿಯ ಕೆಳಗೆ  
ಆದು ಟೊಂಗೆಯ ಕೆಳಗೆ ನೇತಾಡುತ್ತಿದೆ.

